

25/12/14
SUY D95

ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಈಶ್ವರ ಸಂಖ್ಯೆ ಕಂ. 152 ಮುನೋ.ಮು 2003
25-05-2003 ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಮುದ್ರಾಂಕ ಬರೆದುಕೊಟ್ಟ ದಿನಾಂಕ
Date of Execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

SHIKSHANA GANGA TRUST

(A Tulu Linguistic Minority Trust)

THIS DEED OF AMENDMENT AND RECTIFICATION is executed on this 3rd day of December 2014 at Sullia TO THE DEED OF PUBLIC CHARITABLE TRUST executed on the 26th day of June 1997 under the name SHIKSHANA GANGA TRUST with the Registered Numbered as 17/1997-98 by Smt. M.P. Gangamma, W/o. M. Puttanna Gowda as amended on 25-05-2007 In no 4/2007-08 before SRO Sullia And WHEREAS one of the trustee by name K R Gangadhar has resigned and another trustee K Pashupathi has died without exercising their power to nominate any Trustees in their respective places, the remaining Trustees are as follows.

S. No.	Name	Address	Age	Occupation	Designation
1	M. Puttanna Gowda	S/o. M. Derappa Gowda 'Gopika Farms' Thadagaje, Bellare, Sullia D.K	83	Agricultural	President
2	M P Umesh	S/o. M. Puttanna Gowda 'Gopika Farms' Thadagaje, Bellare, Sullia D.K	50	Agricultural	Secretary/ Correspondent

M. Puttanna Gowda



ಕರ್ನಾಟಕ ಸರ್ಕಾರ
ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Department of Stamps and Registration

ಪ್ರಮಾಣ ಪತ್ರ

1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀ ಶಿಕ್ಷಣ ಗಂಗಾ ಟ್ರಸ್ಟ್ ಬೆಳ್ಳಾರೆ ಇದರ ಪರವಾಗಿ ಅಧ್ಯಕ್ಷರು ಎಂ ಪುಟ್ಟಣ್ಣ ಗೌಡ , ಇವರು 200.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ದೃಢೀಕರಿಸಲಾಗಿದೆ

ಪ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
ನಗದು ರೂಪ	200.00	ನಗದಾಗಿ ಪಾವತಿಸಿದ ಮುದ್ರಾಂಕ ಶುಲ್ಕ
ಒಟ್ಟು :	200.00	

ಸ್ಥಳ : ಸೊಲ್ಕೆ

ದಿನಾಂಕ : 03/12/2014

ಉಪ-ನೋಂದಣಿ ಮತ್ತು ಯುಕ್ತ ಅಧಿಕಾರಿ

(ಸೊಲ್ಕೆ)
ಶ. ನೋಂದಣಾಧಿಕಾರಿ
2014

Designed and Developed by C- DAC ,ACTS Pune.





ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು.
This sheet can be used for any document

ದಸ್ತಾವೇಜನ್ನು ಬರದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

3	M P Gangamma	W/o. M. Puttanna Gowda 'Gopika Farms' Thadagaje, Bellare, Sullia D.K.	72	Housewife	Member
4	Roshan K G	S/o. K M Gopalakrishna Kurunjikar Coconut Farms, Sullia	42	Agricultural	Member

FURTHER WHEREAS by way of resolution no. 2 in the meeting dated 02-12-2014 of board of trustees have resolved to reconstitute the trust as "Tulu Linguistic Minority Trust", the Trustees have unanimously decided to amend the TRUST DEED to the extent as it is necessary and declare under these presents:

1. NAME: "SHIKSHANA GANGA TRUST".
2. PLACE OF ACTIVITIES: The activities of the Trust shall be in Dakshina Kannada District and any other places.
3. OBJECTIVES:
 - a) To establish and maintain schools, colleges and other educational institutions.
 - b) To establish hostels, libraries, reading rooms, laboratories etc.

(Handwritten signature)



Print Date & Time : 03-12-2014 11:06:01 AM

ದಸ್ತಾವೇಜು ಸಂಖ್ಯೆ : 86

ಸಬ್ ರಜಿಸ್ಟ್ರಾರ್ ಸೂಚ್ಯ ರವರ ಕಚೇರಿಯಲ್ಲಿ ದಿನಾಂಕ 03-12-2014 ರಂದು 10:44:07 AM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ವೆ
1	ನೋಂದಣಿ ಶುಲ್ಕ	100.00
2	ಸ್ಯಾನಿಂಗ್ ಫೀ	700.00
	ಒಟ್ಟು :	800.00

ಶ್ರೀ ಶಿಕ್ಷಣ ಗಂಗಾ ಟ್ರಸ್ಟ್ ಬೆಳ್ಳಾರೆ ಇದರ ಪರವಾಗಿ ಅಧ್ಯಕ್ಷರು ಎಂ ಪುಟ್ಟಣ್ಣ ಗೌಡ ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚಿನ ಗುರುತು	ಸಹಿ
ಶ್ರೀ ಶಿಕ್ಷಣ ಗಂಗಾ ಟ್ರಸ್ಟ್ ಬೆಳ್ಳಾರೆ ಇದರ ಪರವಾಗಿ ಅಧ್ಯಕ್ಷರು ಎಂ ಪುಟ್ಟಣ್ಣ ಗೌಡ			

ಸಬ್ ರಜಿಸ್ಟ್ರಾರ್
ಕರ್ನಾಟಕ ರಾಜ್ಯ
ಬೆಳ್ಳಾರೆ

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿನ ಗುರುತು	ಸಹಿ
1	ಎಂ ಪುಟ್ಟಣ್ಣ ಗೌಡ (ಬರೆಸಿಕೊಂಡವರು)			
2	ಎಂ ಪಿ ಉಮೇಶ್ (ಬರೆಸಿಕೊಂಡವರು)			

ಸಬ್ ರಜಿಸ್ಟ್ರಾರ್
ಕರ್ನಾಟಕ ರಾಜ್ಯ
ಬೆಳ್ಳಾರೆ

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ನಂ. 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

4. ADMINISTRATION:



The administration of the Trust shall be vested in a Board of Trustees of not more than seven members and the least number of the Trustees shall be two members. Presently there are Four Trustees and all are considered as Permanent Trustees. Each have a special power to nominate a nominee in his/her place if he/she feel not to continue in the capacity as Trustee. The Trustees may co-opt any person to fill the vacancies if they feel the Trust requires the services of such persons. Such co-opt Trustees shall hold the place of office upto the time the Board of Trustees decide. And Such Trustee who fill the vacancies shall not have the power of nomination. The Board of the Trustee shall elect from themselves a President, Secretary and a Treasurer for the smooth running of the affairs of the Trust. At present Mr. Puttanna Gowda shall hold the post of president, M P Umesh shall hold the post Correspondent/ Secretary. As and when any posts required Trustees may appoint any person out of the trustees. The office bearers may be changed through a majority decision in the Trust Meeting.

5. BOARD OF TRUSTEES MEETING:

There shall be at least 4 meetings of the Trustees in a year and each meeting shall fall in different quarters of the year. If the Trustees feel it is required it


MP Umesh


ಗುರುತಿಸುವವರು

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಸಹಿ
1	ಅನಂದ ಎನ್ ಆರ್ ಬಿನ್ ರಾಮಣ್ಣ ಮೊಗರ್ಪಡೆ ಸುಳ್ಯಕೆಸಬಾ	
2	ಉತ್ತಯ್ಯ ಬಿನ್ ಚಿನ್ನಪ್ಪ ನಾಂಗಲ್ ಗ್ರಾಮ ವಿರಾಜ್‌ಪೇಟೆ ಕೊಡಗು	

ಸಹಿ ರಜಿಸ್ಟ್ರಾರ್
ಪುನಃ ನೋಂದಣಾಧಿಕಾರಿ
ಕುಳ ದ. ಕ

ಈ ದಸ್ತಾವೇಜು 4 ನೇ ಪುಸ್ತಕದ ದಿ.ನಂ.4/2007-08 ದಿನಾಂಕ: 25/05/2007 ಸಿ.ಡಿ.ನಂ. ಎಸ್.ಎಲ್ ವೈ.ಡಿ. 10 ರ ದಸ್ತಾವೇಜನ್ನು ದುರಸ್ತಿ ಮಾಡುತ್ತದೆ


4 ನೇ ಪುಸ್ತಕದ ದಸ್ತಾವೇಜು
ನಂಬರ SLY-4-00086-2014-15 ಅಗಿ
ಸಿ.ಡಿ. ನಂಬರ SLYD95 ನೇ ಧರ್ಮಿ
ದಿನಾಂಕ 03-12-2014 ರಂದು ನೋಂದಾಯಿಸಲಾಗಿದೆ *


ಸಹಿ ರಜಿಸ್ಟ್ರಾರ್ (ಸೂಚ್ಯ)
ಪುನಃ ನೋಂದಣಾಧಿಕಾರಿ
ಕುಳ ದ. ಕ

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-





ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document.

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

- c) To conduct cultural activities, seminars and workshops.
- d) To develop a healthy as well as critical attitude towards the development of mental, physical and moral uplift of the students and those connected with the institution so as to make them good citizens.
- e) To bring out, encourage and develop the inventive and research facilities of the pupils and teachers and afford opportunities for research work in art, science and other avenues.
- f) To engage teachers, instructors and experts capable to impart efficiently and upto date instruction to students in art, science, research work intellectual and other usual pursuits.
- g) To accept donations, grants, presents and other offerings and to deal with the same for the purpose of the Trust.
- h) To charge moderate tuitions fees and other charges for the outlay and expenses incurred in the upkeep and maintenance of institutions to be established.
- K) The benefit of the Trust shall be available to all the members of the society irrespective of caste, creed, race, religion, sex, color etc.
- L) To promote development of Tulu language and also to promote activities relating to tulu literature and culture.

(Handwritten signature)

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿಟ್ಟ ಗುರುತು	ಸಹಿ
3	ಎಂ ಪಿ ಗಂಗಮ್ಮ (ಬರೆಸಿಕೊಂಡವರು)			<i>M. P. Gangeppu</i>
4	ರೋಶನ್ ಕೆ ಜಿ (ಬರೆಸಿಕೊಂಡವರು)			<i>Roshan K. J.</i>

ಶ್ರೀ ರಜಸ್ಮಾರ
ಪ ನೋಂದಣಾಧಿಕಾರಿ
೧೪ ದ. ೩



ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ: ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

is open to them to conduct as many as meetings to transpire the business of the Trust.

6. RETIREMENT OF TRUSTEES:

i) Any trustee may retire after giving a calendar month's notice in writing of his intention to do so to the President of the Trust and upon the determination of such month the trustee who is giving such notice shall Ipso-facto ceases to be the member of the Trust.

ii) The Trusteeship shall terminate on 1) death 2) lunacy 3) insolvency 4) moral aptitude 5) acts in contravention of the objects of the Trust 6) if one absents from three consecutive meetings without prior permission of the President. The remaining trustees with the majority may terminate the Trusteeship for that reason.

iii) If any permanent Trustee wants to retire he may do so by giving a notice to the Trust and he is having the prerogative to name his successor in his place.

A vacancy however arising in the Board of Trustees shall be filled in by co-opting a suitable person.

7. REGISTRATIONS: The Trust shall be registered with different offices for reasons as follows:-

a) With Sub- Registrar Office to get the status of legal body.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

b) With Income Tax Office to avail exemptions and recognition U/S 12A and 80G respectively of the Income Tax Act 1961.

c) With Central Government to avail permission to get foreign funds under Foreign Contribution Regulation Act.

d) And other offices whenever it is required.

8. RIGHTS AND DUTIES OF THE BOARD OF TRUSTEES:

The rights and duties of the Board of Trustees are as follows:

A. RIGHTS:

Without prejudice to the general powers, the trustees shall have the following powers, collectively,

- To employ teaching staff, clerks, agents, bankers, lawyers, accountants, auditors or any other employees,
- To delegate any lawful authority to any persons to execute such authority.
- To let portions of any movable or immovable property of the Trust for any period on such rent on specific terms and conditions.
- To maintain Bank Accounts in the Name of the Trust.
- To withdraw any authority or revoke any appointment of any employee or attorney or others.
- To borrow funds with or without security of the Trust property and for this purpose to mortgage, charge and encumber any assets immovable or

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

movable.

h) To accept gifts, donations or contributions as far as they are not inconsistent with the objectives of the Trust and all such gifts, donations and contributions shall from part of the corpus of the Trust unless it is otherwise specifically given in writing by the donor.

i) To pay all taxes, cost and expenses incidental to the management, protection, preservation and maintenance of Trust property.

j) The Trustees are righteous to sue and get sued before the Govt. or otherwise as and occasion arises.

k) To repair and maintain Trust property as and when required.

l) To decide the mode of investment like buildings for school and office, staff quarters, or vehicles, phones etc. for the staff members etc.

m) To constitute Sub Committees from among themselves and delegate such powers to execute the objects.

B. DUTIES:

In additions to the duties in general

a) The trustees are bound to maintain the Trust property in proper condition.

b) The trustees are duty bound to run the business of the Trust to the utmost benefit of the Trust.

c) The trustees shall keep proper Accounts of the Income and Expenditure of the Trust which shall be closed every year on 31st march and Audit Report shall

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಞ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

be placed before the Board of Trustees before the six months after the end of the financial year.

d) A resolution Book shall be maintained at the office of the Trust in which, resolutions passed relating to the business shall be entered and signed by the trustees present at the meeting.

e) A minute book shall be maintained at the office of the Trust in which, proceedings of the meetings of the shall be entered and shall be signed by the Chairman of the meeting.

f) The bank Accounts shall be operated by the President and Secretary or Treasurer jointly.

g) Every Trustee is bound by the majority decision taken at the Trust Meeting.

h) The Trustee shall not be entitled to any remuneration and shall work in honorary capacity. They shall, however, be entitled to receive any out of pocket expenses incurred by them in the course of discharging the duties as Trustees of the Trust.

9. FUNCTIONAL POWERS OF THE OFFICE BEARERS:

A. PRESIDENT:

a) The president is empowered to act as the chairman of all Board meetings.

b) The president of the Trust is the convener of the Trust meetings and empowered to call the meetings as and when required.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

be placed before the Board of Trustees before the six months after the end of the financial year.

d) A resolution Book shall be maintained at the office of the Trust in which, resolutions passed relating to the business shall be entered and signed by the trustees present at the meeting.

e) A minute book shall be maintained at the office of the Trust in which, proceedings of the meetings of the shall be entered and shall be signed by the Chairman of the meeting.

f) The bank Accounts shall be operated by the President and Secretary or Treasurer jointly.

g) Every Trustee is bound by the majority decision taken at the Trust Meeting.

h) The Trustee shall not be entitled to any remuneration and shall work in honorary capacity. They shall, however, be entitled to receive any out of pocket expenses incurred by them in the course of discharging the duties as Trustees of the Trust.

9. FUNCTIONAL POWERS OF THE OFFICE BEARERS:

A. PRESIDENT:

a) The president is empowered to act as the chairman of all Board meetings.

b) The president of the Trust is the convener of the Trust meetings and empowered to call the meetings as and when required.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಪದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

c) Whenever there is equal number of votes on the proposals, the President is empowered to use his/ her 'Casting Vote'.

B. SECRETARY /CORRESPONDENT:

a) Whenever the Trust Meetings cannot be conducted for want of time the secretary of the Trust can sanction up to Rs. 1,000/- (Rupees One Thousand only) for executing the objectives of the Trust.

b) The secretary is empowered to conduct the Trust Meetings in the absence of the president.

c) The secretary is empowered to represent the Trust in all agreements on behalf of the Trust and in all legal proceedings instituted by or against the Trust.

d) The secretary is empowered to act as the executive officer of the Trust.

C. TREASURER:

a) The Treasurer shall have right to express his opinion at the Trust Meetings regarding the financial decisions.

b) The treasurer has the power to operate the Trust Fund in Bank Accounts with the president jointly.

M. S. Srinivasan

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

10. DUTIES OF THE OFFICE BEARERS:

A. PRESIDENT:

- a) President shall act as the chairman of the Trust Meetings.
- b) The president shall conduct the Trust Meetings in a smoothful way.
- c) The president shall supervise the management of the Trust efficiently.
- d) The president shall see that the required number of meetings are conducted in a year.
- e) The president shall see that Trust Meetings are convened as and when the decisions are to be taken.
- f) He shall exercise Casting Vote to the utmost benefit of the Trust.
- g) Implement the decisions taken in the Trust meetings.
- h) He shall act as the custodian of the Trust properties.
- i) Shall maintain the bank accounts of the Trust along with either the secretary or Treasurer of the Trust.

B. SECRETARY/ CORRESPONDENT:

- a) With the consultation of the President the secretary of the Trust shall send the notice of the, meetings with agenda to all the Trustees.
- b) The secretary shall maintain Resolution Book as well as Minute Book of the Trust Meetings.
- c) The Secretary shall maintain the bank accounts with the President.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕರ್ನಾ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

d) The secretary is the custodian of the records and other materials of the Trust in the Trust office and he is duty bound to maintain them in a proper manner.

e) The secretary shall present the Audited Financial Accounts with the Auditor's Report at the Trust meeting before July 31st of every year.

f) The Secretary is answerable on the actions taken by him to the co-trustees.

g) Shall see the correspondences of the Trust handled in right times.

C. TREASURER:

a) The Treasurer shall maintain the receipt, voucher, bills etc., relating to the income and expenditure of the Trust.

b) The Treasurer shall maintain books of account of the Trust and get it audited periodically.

c) The Treasurer shall maintain the bank account jointly with the Chairman.

d) The Treasurer shall facilitate the Secretary to get the accounts audited within the prescribed time.

11. BANK ACCOUNT AND FINANCE:

The Secretary/ Correspondent shall have a special power to arrange finance from Nationalized or other Banks by hypothecating mortgaging, Pledging, or any other way, of assets of the Trust for the benefits of the Trust.

M. S. Maniappa

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

12. UTILISATION OF TRUST FUND:

Since this is a Public Charitable Trust, the benefits of which shall enure to the public without distinction of caste, creed, sex, race, religion and the application of funds shall be solely towards the achievement of the objects of the Trust and no portion of it shall be utilized for payment to the trustees by way of profit, interest, dividends etc.

13. REGISTRATION UNDER INCOME TAX ACT 1961

The trustees shall effect the Registration under Section 12A and 80G of Income Tax Act 1961, as amended time to time, so that the income of the Trust will be exempt from the income tax and the donors will get deduction in respect of their donations.

14. INVESTMENTS:

The funds of the Trust shall be invested in the modes specified under the provisions of Section 13(1)(d) read with Section 11(5) of the Income Tax Act, 1961 as amended from time to time.

[Handwritten signature]

ಕರ್ನಾಟಕ ಸರ್ಕಾರದ
ಪ್ರಕಟಣೆ ಸಂಖ್ಯೆ 152 ಮುಂಬರುವ 2005
ಪ್ರಕಟಣೆ 09-05-2005ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ: ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬಿಡುಗಡೆ ಮಾಡಿದ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

15. ACCOUNTS AND AUDIT:

- a) The Accounts of the Trust shall be closed by 31st March
- b) The Treasurer shall keep proper Accounts along with the vouchers, bills, receipts, etc. and prepare Accounts at the end of the year and shall get them audited by the Chartered Accountant appointed.
- c) The audited statements along with the Report obtained from the Auditor shall be presented in the Board of the Trustees Meeting within six months of the end of the Accounting year.
- d) The Trustees shall file necessary returns at the appropriate office such as Income Tax Office.

16. LEGAL ACTION:

All legal proceedings by or against the trust shall be instituted in the name of the Trust through its President.

17. ARBITRATION:

In the event of any dispute arising between any members of the Trust, such dispute or disputes shall be decided and settled out of court by arbitration only after calling a special meeting for the purpose and selecting and appointing an arbitrator or arbitrators. No member shall take any dispute directly to the civil court for adjudication.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕರ್ನಾ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ: ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

18. INDEMNITY :

Every Trustee and secretary of the Trust shall be indemnified from out of the funds of the Trust against all loss or expenses incurred in the discharge of his duties, except such as has happened through his willful negligence or dishonesty

19 AMENDMENTS:

No amendment to the Trust Deed shall be made which may prove to be repugnant to the provisions of Section 2(15), 11,12 and 13 and 80G of the Income Tax Act, 1961 as amended from time to time. Further no amendment shall be carried out without the prior approval of the Commissioner of Income Tax.

20. REMOVAL OF TRUSTEES:

If any of the trustees is proved after due enquiry of charges of misappropriation of any Trust property or acting against the Trust interest he may be removed from office by simple majority. But before such removal he must be given an opportunity to offer his explanation.

[Handwritten signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಅಡಿಯಲ್ಲಿ 152 ಮುಖ್ಯಮೂಲಕ 2003
ನಿಯಂತ್ರಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ: ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

21. NON PROFIT TO TRUSTEES:

Through the Trustees shall at all times stand indemnified in respect of any act that might have done bonafide in respect of matters relating to the Trust and they shall not be entitled to any remuneration.

22. PREPETUALITY OF THE TRUST:

The trust is not formed* for a limited time and exist perpetually and this Trust shall be irrevocable.

23. RULES AND REGULATION:

The Board of Trustees may from time to time frame rules and regulations for carrying out the affairs of the Trust, provided such rules and regulations shall not ultra vires to the provisions of this DEED.

24. DISSOLUTION:

It is hereby declared that the trustees have power to wind up the Trust, by merging or amalgamating with another Trust or Charitable Society having similar objects and enjoying recognition under Section 12A and 80G of Income Tax Act, 1961, if the trustees decide that the objects of this Trust would be better served by taking such a step. But in the event of dissolution or winding up of the Trust, the assets remaining as on that date of dissolution shall under no circumstances be distributed among the trustees.

[Handwritten Signature]

ಈ ದಸ್ತಾವೇಜು ಹಾಳೆಯನ್ನು ಕರ್ನಾಟಕ ಸರ್ಕಾರದ
ಆದೇಶ ಸಂಖ್ಯೆ ಕಂಇ 152 ಮುನೋಮು 2003
ದಿನಾಂಕ 09-05-2003ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ಸರ್ಕಾರ
Government of Karnataka

ದಸ್ತಾವೇಜು ಹಾಳೆ
Document Sheet



ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department

ಬೆಲೆ : ರೂ. 2/-

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ದಸ್ತಾವೇಜನ್ನು ಬರೆದುಕೊಟ್ಟ ದಿನಾಂಕ
Date of execution

ಪಾವತಿಸಿದ ಒಟ್ಟು ಮುದ್ರಾಂಕ ಶುಲ್ಕ ರೂ.
Total stamp duty paid Rs.

is open to them to conduct as many as meetings to transpire the business of the Trust.

6. RETIREMENT OF TRUSTEES:

i) Any trustee may retire after giving a calendar month's notice in writing of his intention to do so to the President of the Trust and upon the determination of such month the trustee who is giving such notice shall Ipso-facto ceases to be the member of the Trust.

ii) The Trusteeship shall terminate on 1) death 2) lunacy 3) insolvency 4) moral aptitude 5) acts in contravention of the objects of the Trust 6) if one absents from three consecutive meetings without prior permission of the President. The remaining trustees with the majority may terminate the Trusteeship for that reason.

iii) If any permanent Trustee wants to retire he may do so by giving a notice to the Trust and he is having the prerogative to name his successor in his place.

A vacancy however arising in the Board of Trustees shall be filled in by co-opting a suitable person.

7. REGISTRATIONS: The Trust shall be registered with different offices for reasons as follows:-

a) With Sub- Registrar Office to get the status of legal body.

[Handwritten signature]